

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್
|| ಶ್ರೀಲೈಕ್ಕುದಮ್ಬೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಶ್ರೀಲೈಕ್ಕುದವೈ ॥

ಕಣ್ಣ್ ವರವು ಕಂಡು ಅನ್ನೈ ಮಗಿಱ್‌ದಲ್

‡ಶ್ರೀಲೈ ಕ್ಕುದವೈ ಒರುಗಾದೊರುಗಾದು *

ಶೆನ್ನಿಱ ಮೇಲ್ ತೋನ್ನಿಪ್ಪೂ *

ಕೋಲ ಪ್ಪಣೈ ಕ್ಕಚ್ಚುಂ ಕೂಱೈ ಉಡೈಯುಂ *

ಕುಳಿರ್ ಮುತ್ತಿ ಕೋಡಾಲಮುಂ *

ಕಾಲಿ ಪ್ಪಿನ್ನೇ ವರುಗಿನ್ಱ * ಕಡಲ್ ವಣ್ಣ್

ವೇಡತ್ತೈ ವಂದು ಕಾಣೇರ್ *

ಇಾಲತ್ತು ಪ್ಪುತ್ತಿರನೈ ಪ್ಪೆಱ್ಱಾರ್ * ನಂಗೈಮೀರ್ !

ನಾನೇ ಮಱ್ಱಾರುಂ ಇಲ್ಲೈ (೧)

ಕನ್ನಿ ನ್ಱ ಮಾ ಮದಿಳ್ ಶೂಱ್ ತರು * ಪೂಂ ಪೊಱಿಲ್

ಕಾವಿರಿ ತೈನ್ನರಂಗಂ *

ಮನ್ನಿಯ ಶೀರ್ ಮದುಶೂದನಾ ! ಕೇಶವಾ ! *

ಪಾವಿಯೇ ವಾಱ್‌ವುಗಂದು *

ಉನ್ನೈ ಇಳಂಗನ್ನು ಮೇಯ್‌ಕ್ಕ * ಚ್ಚಿಱುಗಾಲೇ

ಊಟ್ಟಿ ಒರುಪ್ಪಡುತ್ತೇ *

ಎನ್ನಿನ್ ಮನಂ ವಲಿಯಾಳ್ ಒರು ಪೆಣ್ ಇಲ್ಲೈ *

ಎನ್ ಕುಟ್ಟನೇ ಮುತ್ತಂ ತಾ (೨)

ಕಾಡುಗಳ್ ಊಡು ಪೋಯ್ * ಕ್ಕನ್ನುಗಳ್ ಮೇಯ್‌ತ್ತು

ಮಱಿಯೋಡಿ * ಕಾಕ್ಕೋಡಲ್ ಪೂ

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರ , ಱ್ಱೈ like ಱ್ರೈ , and so on. The consonant-cluster ಱ್ಱ is pronounced somewhere between ಱ್ರ and ಱ್ರೈ. It is, however, colloquially acceptable to pronounce the clusters ಱ್ಱ and ಱ್ಱೈ as ತ್ರ and ಱ್ರೈ, respectively.

ಚೂಡಿ ವರುಗಿನ್ ತಾವೋದರಾ !* ಕಱ್ಱು
 ತ್ತೂಳಿ ಕಾಣ್ ಉಣ್ ಉಡಮ್ಬು *
 ಪೇಡೈ ಮಯಿಱ್ ಚಾಯಲ್ ಪಿನ್ನೈ ಮಣಾಳಾ !*
 ನೀರಾಟ್ಟಮೈತ್ತು ವೈತ್ತೇ *
 ಆಡಿ ಅಮುದುಶೆಯ್ ಅಪ್ಪನುಂ ಉಂಡಿಲ *
 ಉನ್ನೋಡುಡನೇ ಉಣ್ಣಾನ್ (೩)

ಕಡಿ ಆರ್ ಪೋಱಿಲ್ ಅಣಿ ವೇಂಗಡವಾ !* ಕರುಂ
 ಪೋರೇಱಿ * ನೀ ಉಗಕ್ಕುಂ
 ಕುಡೈಯುಂ ಶೆರುಪ್ಪುಂ ಕುಱಿಲುಂ ತರುವಿಕ್ಕ *
 ಕೊಳ್ಳಾದೇ ಪೋನಾಯ್ ಮಾಲೇ !*
 ಕಡಿಯ ವೆಂಗಾನಿಡೈ ಕ್ಕನ್ರಿ ಪಿಣ್ ಪೋನ *
 ಶಿಱುಕ್ಕುಟ್ಟ ಚೆಂಗಮಲ
 ಅಡಿಯುಂ ವೆದುಮ್ಬಿ * ಉಣ್ ಕಣ್ಗಳ್ ಶಿವಂದಾಯ್ *
 ಅಶೈಂದಿಟ್ಟಾಯ್ ನೀ ಎಮ್ಬಿರಾಣ್ ! (೪)

ಪಱ್ಱಾರ್ ನಡುಂಗ ಮುಣ್ ಪಾಂಜಶನ್ನಿಯತ್ತೈ *
 ವಾಯ್ವೈತ್ತ ಪೋರೇಱಿ * ಎಣ್
 ಶಿಱ್ಱಾಯರ್ ಶಿಂಗಮೇ ! ಶೀದೈ ಮಣಾಳಾ !*
 ಶಿಱುಕ್ಕುಟ್ಟ ಚೆಂಗಣ್ ಮಾಲೇ !*
 ಶಿಱ್ಱಾಡೈಯುಂ ಶಿಱು ಪ್ಪತ್ತಿರಮುಂ * ಇವೈ
 ಕಟ್ಟಿಲಿಣ್ ಮೇಲ್ ವೈತ್ತು ಪೋಯ್ *
 ಕಱ್ಱಾಯರೋಡು ನೀ ಕನ್ನುಗಳ್ ಮೇಯ್ತ್ತು *
 ಕೈಲಂದುಡಣ್ ವಂದಾಯ್ ಪೋಲುಂ (೫)

ಅಂಜುಡರ್ ಆಱಿ ಉಣ್ ಕೈಯಗತ್ತೇಂದುಂ *
 ಅಱಿಗಾ ! ನೀ ಪೋಯ್ಗೈ ಪುಕ್ಕು *
 ನಂಜುಮಿಱ್ ನಾಗತ್ತಿನೋಡು ಪಿಣಂಗವುಂ *
 ನಾಣ್ ಉಯಿರ್ ವಾಱ್ಂದಿರುಂದೇ *
 ಎಣ್ ಶೆಯ್ಯ ಎನ್ನೈ ವಯಿಱು ಮುಱುಕ್ಕಿನಾಯ್ *
 ಏದುಂ ಓರ್ ಅಚ್ಚಂ ಇಲ್ಲೈ *

ಕಂಜ್ ಮನತ್ತುಕ್ಕುಗಪ್ಪನವೇ ಶೆಯ್ವಾಯ್ *
ಕಾಯಾಮ್ಬು ವಣ್ಣಂ ಕೊಂಡಾಯ್ ! (೬)

ಪನ್ನಿಯುಂ ಆಮೈಯುಂ ಮೀನಮುಂ ಆಗಿಯ *
ಪಾಱ್ಕಡಲ್ ವಣ್ಣಾ ! ಉನ್ನೇಲ್ *
ಕನ್ನಿ ಉರುವಾಗಿ ಮೇಯ್ಪಲತ್ತೇ ವಂದ *
ಕಳ್ಳ ಅಶುರರ್ ತಮೈ *
ಶೆನ್ನು ಪಿಡಿತ್ತು ಚ್ಚಿಱು ಕೈಗಳಾಲೇ *
ವಿಳಂಗಾಯ್ ಎಱಿಂದಾಯ್ ಪೋಲುಂ *

ಎನ್ನುಂ ಎನ್ ಪಿಳ್ಳೈಕ್ಕು ತ್ತೀಮೈಗಳ್ ಶೆಯ್ವಾರ್ಗಳ್ *
ಅಞ್ಜನಂ ಆವರ್ಗಳೇ (೭)

ಕೇಟ್ಟಿಱಿಯಾದನ ಕೇಟ್ಟಿನ್ನೇ * ಕೇಶವಾ !
ಕೋವಲರ್ ಇಂದಿರಱ್ಕು *

ಕಾಟ್ಟಿಯ ಶೋಱುಂ ಕಱಿಯುಂ ತಯಿರುಂ *
ಕಲಂದುಡನ್ ಉಂಡಾಯ್ ಪೋಲುಂ *

ಊಟ್ಟು ಮುದಲ್ ಇಲೇನ್ ಉಂದನ್ನೈ ಕೊಂಡು *
ಒರುಪೋದುಂ ಎನಕ್ಕರಿದು *

ವಾಟ್ಟುಂ ಇಲಾ ಪ್ಪುಗಱ್ ವಾಶುದೇವಾ ! * ಉನ್ನೈ
ಅಂಜುವನ್ ಇನ್ನು ತೊಟ್ಟುಂ (೮)

ತಿಣ್ಣಾರ್ ವೆಣ್ ಶಂಗುಡೈಯಾಯ್ ! * ತಿರುನಾಳ್ ತಿರು -
ವೋಣಂ ಇನ್ನೇಱು ನಾಳ್ * ಮುನ್

ಪಣ್ ನೇರ್ ಮೋಱಿಯಾರೈ ಕ್ಕುವಿ ಮುಳೈ ಅಟ್ಟಿ *
ಪ್ಪಲ್ಲಾಂಡು ಕೂಱುವಿತ್ತೇ *
ಕಣ್ಣಾಲಂ ಶೆಯ್ಯ * ಕ್ಕಱಿಯುಂ ಕಲತ್ತ -
ದರಿಶಿಯುಂ ಆಕ್ಕಿ ವೈತ್ತೇ *
ಕಣ್ಣಾ ! ನೀ ನಾಳೈ ತೊಟ್ಟು ಕ್ಕನ್ನಿನ್ ಪಿನ್ ಪೋಗೇಲ್ *
ಕೋಲಂ ಶೆಯ್ದಿಂಗೇ ಇರು (೯)

‡ಪುಱ್ಱಿರವಲ್ಲು ಅಶೋದೈ ನಲ್ ಆಯ್‌ಚ್ಚಿ * ತ್ತ
ಪುತ್ತಿರರ್ ಕೋವಿಂದನೈ *
ಕಱ್ಱಿನಂ ಮೇಯ್‌ತ್ತು ವರ ಕ್ಕಂಡುಗಂದು * ಅವಳ್
ಕಱ್ಱಿತ್ತ ಮಾಱ್ಱಂ ಎಲ್ಲಾಂ *
ಶೆಱ್ಱಂ ಇಲಾದವರ್ ವಾಱ್ ತರು * ತ್ತೆ ಪುದು -
ವೈ ವಿಟ್ಟುಶಿತ್ತರ್ ಶೋಲ್ *
ಕಱ್ಱಿವೈ ಪಾಡ ವಲ್ಲಾರ್ * ಕಡಲ್ ವಣ್ಣ
ಕಱಿಲಿಣೈ ಕಾಣ್ಬಾರ್‌ಗಳೇ (೧೦)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||